



ನೀನು ತಿನ್ನು' ಎಂದು ಅಕ್ಕ ಹೇಳಿದರೂ— ಆಕೆಗೆ
ವರ್ಗಾಯಿಸಿ, ಕಿಚ್ಚನ್ನು ಶಮನಿಸುತ್ತಿದ್ದೆ.

ಲೇವಿಕ ಕಾಷ್ಟುಗಳನ್ನು ಪ್ರಭಾಕರ್ ಅವರ ಜ್ಯತಿ ಹರಣವಾಗ ‘ಜೀವನದಲ್ಲಿಂದ ಅತ್ಯಾತ್ಮಮುಖಾಟ’ ಯಾವಡೆಂಬ ಪ್ರಶ್ನೆ ವಿಧಿತು. ಅವರೆದರು ‘ಗೌಹಾತಿಗೆ ಹೋಗುವ ದಾರಿಯಲ್ಲಿ, ಕೋಲಾರ ಮೂಲದ ಪ್ರಭಾಕರ್, ಮುಂತೆ ಮತ್ತು ಕಾಶಾಸ್ಯಾ ಭಾರತದಲ್ಲಿ ಇಂದ್ರವರು. ಅಪ್ಪಿಕು, ಅಮೇರಿಕ ಸ್ವಿದವರು. ಎಂಟಿದಶಕಗಳ ಅಯಃ್ಸಿನಲ್ಲಿ ಸಾವಿರ ಕಡೆ ಉಂದವರು. ಅವರಿಗೆ ಸಾಸಿವೆ ವಣಿಯಲ್ಲಿ ಕರಿದ ಹಲ್ಲಾ ಮೀನಿನ ಆ ಬಾಗಾಳಿ ಉಟಿಯ ಮಾತ್ರ ಯಾಕೆ ಸ್ಕೃತಿಯಲ್ಲಿ ಉಳಿಯಲ್ಲಿ? ನಿತ್ಯವಾ ಮಾಡುವ ತೀಯಿಗಳಲ್ಲಿ ಕೆಲವೇಚೆ ಚಿರಸ್ವಾಯಿ? ಆಹಾರದ ರುಚಿ ಮಾತ್ರವಲ್ಲ, ಬಡಿಸುವವರ ಶ್ರೀತಿ, ಜೆಗಿರುವವರ ಸಂಗ ಮತ್ತು ಉಟ್ಟಿವ ಸ್ವಿವೇಶ, ಪರಿಸರ, ಹಸಿವು ಈ ಸ್ಕೃತಿಸಂಚಯಕ್ಕೆ ಕಾರಣವೇ? ನನ್ನ ಸ್ಕೃತಿಯಲ್ಲಿ ಕೆಲವು ಉಟಿಗಳು ಹಿಗೆ ಉಳಿದುಬಿಟ್ಟವೇ. ತರೀಕೆರಿಯಲ್ಲಿ ಅಪ್ಪನ್ನಾಗಿ ಗೊಕೋರಾದ ಕುರುಬರ ತಿಮ್ಮಣಿನವರು, ತಮ್ಮ ಮಗ ಶಿವಗೆ ಮುದಿ ಬಿಟ್ಟಿದ್ದರು. ಆತ ನನ್ನ ಸಹಪಾರಿ. ಮುದಿ ಕೊಡಲು ಕಾಲ ಕೂಡಿಸಿ ಬರದೆ ಆತ ಜಡೆ ಬಿಟ್ಟುಕೊಂಡು ಹೈಸ್ಕೂಲಿನ ತನಕ ಬಂದವನು. ನಾವು ಅವನಿಗೆ ಜುಟ್ಟೆ ಎದೆ ಕರೆಯುತ್ತಿದ್ದ್ವು. ಆತನ ಮುದಿಕೊಡಲು ತಿಮ್ಮಣಿ ತಿರುಪ್ಪಿಗೆ ಹೋಗುವ ಗಳಿಗೆ ಬಂದಿತು. ಆಗ ಅವರು ತಮ್ಮ ಕೊಟ್ಟಿಗೆ ಉಸ್ಟುವಾರಿ ನಮ್ಮ ಕುಟುಂಬಕ್ಕೆ ಬಿಟ್ಟಿಸಿದರು. ನಾನು ಬೆಳಬೆಗ್ಗೆಯೇ ಹೋಗಿ, ಕೊಟ್ಟಿಗೆ ಗುಡಿಸಿ ತಿಪ್ಪಿಗೆ ಸುರಿದು, ಎತ್ತಾಗಳಿಗೆ ಹುಲ್ಲು ಹಾಕಿ ನೀರಿಡಬೇಕೆತ್ತು. ನನಗದು ಅಪ್ಪೇನೂ ಇಂದ್ರದ ಕೆಲಸವಾಗಿರಲಿಲ್ಲ. ಆದರೆ ಅನಿರ್ಧಿತವಾಡಪ್ಪೆಗಾಂದು ಜರುಗಿತ್ತು. ಮೊದಲ ದಿನ ಕೆಲಸ ಮುಗಿಸಿ ಬಿಸಿನಿರಲ್ಲಿ ಕೈಕಾಲು ತೋಳೆದುಕೊಂಡು ಹೋರಿದು ಹೊತ್ತಿಗೆ, ತಿಮ್ಮಣಿನ ತಾಯಿ, ಹಣ್ಣುಮುದುಕಿ, ‘ಅಡುಗೆ ಮಾಡಿದ್ದಿನಿ. ಬಾರಪ್ಪ ಉಟ್ಟು’ ಎಂದಿತು. ದೊಡ್ಡದೊಂದು ಗಂಗಾಳದಲ್ಲಿ ಮುದ್ದೆಯಿಟ್ಟು ತರಕಾರಿ ಕಾಳು ಹಾಕಿದ ಸುಡುಸಾರನ್ನು ಬಿಟ್ಟಿತು. ಹೋರಿಗೆ ಜಿಪೆಚಿಟ್ಟಿ ಮಳಿ. ಮೈನಡುಗುವ ಥಂಡಿಯಲ್ಲಿ, ಬಿಸಿಮುದ್ದೆ ಸುಡುಸಾರು, ಹೋಟೆಯೋಳಗೆ ಇಳಿಯುವಾಗ ಪರಮಾನಂದವಾಯಿತು. ನಾನು ಕೊಟ್ಟಿಗೆ ಕೆಲಸಕ್ಕೆ ಹೋದ ಎಂಟಿ ದಿನ ‘ತಿಮ್ಮಣಿ ತಿರುಪ್ಪಿಯಿಂದ ಬೆಗೆ ಹೀಂದರುಗದಿರಲ್ಲಿ’ ಎಂದು ಹರಸಿಕೊಳ್ಳತ್ತಿದ್ದೆ ಆದರೆ ವೆಂಕಟೇಶ್ವರ ನನ್ನ ಅಹವಾಲು ಕೇಳಿಸಿಕೊಳ್ಳಲಿಲ್ಲ.

ಮನಯಲ್ಲಿ ವರ್ಷೇ ರುಚಿಕರ ಅಡಗಿ
ಮಾಡಿದರೂ, ಸಾರ್ವಜಿನಿಕ ಜೈಣಗಳ
ಬಗ್ಗೆ ವಿವರಿಸಲಾರದ ಸ್ಥಿತಿ. ಸಾರ್ವಜಿನಿಕ
ಉರುಸಗಳಲ್ಲಿ ಒಂದುಮತ್ತಿದ್ದ ಸಾದಾ ಕುರ್ಮ—
ಪರಾಪು; ಗಳಿಂತಿ ವಿಸರ್ಜನೆಯಿಂದ ಮತ್ತು
ಮಳೆ ಬರಲೆಂದು ಮಾಡುತ್ತಿದ್ದ ಪರೇವಿನ ದಿನ
ಮುತ್ತುಗಡೆಲೆಯ ಮೇಲೆ ಒಂದುಮತ್ತಿದ್ದ ಅನುಸಾರು
ಪಾರ್ಯಸ ಪಲ್ಲೆ ಕೊಂಡಬಿ ಮರೆಯಲಾಗಿಲ್ಲ.



నమ్మ సిమెంటుల్లి గూర్చి ఎందు కారెయలాగును
తింగళ్లై, మూవపక్క దిన సూఫీ సంగ
మహబుబ సుభానియివర ఆరాధనేయ
ప్రయుక్త జెతెణపిరుత్తదే. నావు ఆ తింగళ్లై
ఈ దిన యారా మనేయింద కారెచుక్కేద ఎంద
కాయుష్మిద్దేవు. జెతెణక్కాగియే మీసలిద
బిళి ప్రజామా-శరణన్న తోట్టు, నాను
అణ్ణనొ కారెయల్లద మనేగాగు హోలే
లుండప బరుత్తిద్దేవు. నమ్మ సిమెంటుల్లి తుప్పు
గుగ్గరకేయ ముఖ్యాద జకే మాండద కుము
జనస్థియ. నావు బిరియానియన్న వోదలు
లుండిద్దు నమూర శిరివంతరాగిద్ద ఎక్కుజు
కంట్లుక్కర్చ హయాత్ సాహేబర మనయుల్లు
అస్తదేశగే మసాలేయుక్త లిండవనస
బెరళ్లై హిడిదరె, ఎలుచినింద మాంస కళ్లు
బీఇస్తిత్తు. ఎలుచన్న కష్టసంతే జిగిదు మజల
సపియిబహుదిత్తు. మనేగ బందు అమృన్ని
లుండి వరది హోముత్తిద్దేవు. ఆశే పరిము
లుళిదిరుత్తిద్ద కేయన్న మూసి 'ఆదు
జేన్నాగిద' ఎందు దృఢికరిసుత్తిద్దులు.

ನಮ್ಮ ಸಿಮೆಯಲ್ಲಿ ಶೈವ ಉಟ್ಟೆವೆದ
ಬಿಂಗಿ ರಾಗಿಮುದ್ದೆಗೆ ಸೇಪ್ಪಿನ ಉದಕ ಅಥವಾ
ಕುಚ್ಛೆಮೀನಿನ ಹೂಳಿ. ಕೊಲಾರ ಸಿಮೆಯಲ್ಲಿ
ಮುದ್ದೆಗೆ ಕಾಳಿಸಾರು ಇಲ್ಲವೇ ಕೋಳಿಸಾರು ಇಲ್ಲಿ
ವಿಶೇಷ. ಕರಾವಳಿಯಲ್ಲಿ ಕೊಬ್ಬರಿ ಕಡೆದು ತೆಗಿನೆಕಣ
ಒಗ್ರಹಕೆಯ ಮೀನುಸಾರನ್ನ ಸವಿದೆ ಮೇಲೆ, ನಮ
ಕಡೆಯ ಮೀನುಸಾರಿನ ಹಿಂಧಿಮೆ ತುಸು ತ್ರಿಗುಲ
ಒಕ್ಕಂದ-ಮಿನಯಾರ ಮನೆಯಲ್ಲಿ ಜಗತ್ತಿನ
ಅತ್ಯಾತ್ಮಮ ಮೀನುಸಾರು ಮತ್ತು ಜೋಳಿಗಳ
ರೊಟಿಗಳನ್ನು ಸವಿದೆ. ಉತ್ತರ ಕನಾರ್ಕಾಟಕ
ಬಂದ ಮೇಲೆ ಬಿಸಿ ಜೋಳಿದರೊಟಿಗೆ ಬದ್ದ
ಪಲ್ಲಿ, ಕಾಯಿಚಟ್ಟಿ, ಸಲಾದು, ನಮ್ಮ ಮುದ್ದೆ
ಕೋಳಿಸಾರಬ್ಬೇ ಶೈವೆವೆಂದು ಅರಿವಾಯಿತ
ಉತ್ತರ ಕನಾರ್ಕಾಟಕಕ್ಕೆ ಹೇಳದರೆ, ಧಾರವಾಡ ಪ್ರಭು,
ಹಂಬ್ಬಳಿಯ ಬಸವೇಶ್ವರ, ಸವದ್ವಿಂತ
ಶರವ್ವನ ಶಿಂಬಾವಳಿಗಳ ಉಟ್ಟ ತೆಪ್ಪಿಸುವುದ್ದಿಲ್ಲ
ಶರವ್ವನ ಶಿಂಬಾವಳಿಗೆ ಮಹಾರಾಷ್ಟ್ರ ದಿಂದ
ಎಲ್ಲಮ್ಮೆನ ಚಕ್ರತ್ವ ಬಿರುವ ಭಕ್ತಿ ರು. ಜಿಂಟಿಯ
ಉಟ್ಟಿಬೆಕೆಂದು ಮೊದಲೇ ಪ್ರತಿ ಬರದು ಬುಕಾ
ಮಾಡುತ್ತಾರಂತೆ. ಬದನೆ-ಜವಳಿಕಾಯಿ ಪಲ್ಲಿ
ಬಿಸಿರೊಟಿ, ಗಟ್ಟಿಬೆಳೆ, ಗಜ್ಜರಿ ಮೂಲಂ
ಮಂತೆಸೊಳ್ಳಿನ ಸಲಾದ್, ಎಮ್ಮೆಮೊಸರು ಹಾಗು
ಶೇಂಗಾ-ಗುರಳ್ಳ ಚಟ್ಟಿಗಳಿಂದ ಸಿಗಾರಗೊಂಬಿ
ತಾಟನ್ನು ಅವಸರವಿಲ್ಲದೆ ವಿರಾಮದ
ಮುಗಿಸಬೇಕು.

ಅಪ್ಪ ಮೃಸೂರಿಗೆ ನನ್ನನ್ನ ನೋಡಲ

ಬರುತ್ತಿದ್ದ. ಹಾಸ್ಯೇಲೂಪಡಿದ ತಮ್ಮನ ಬಾಯಿ
 ಕಟ್ಟಿರಬಹುದೆಂದು ಅಕ್ಷಂದಿರು ಚಪಾತಿ ಮತ್ತು
 ಕೊಳ್ಳಿಸುಕ್ಕ ಕಟ್ಟಿರುತ್ತಿದ್ದರು. ರೂಮಿನ್‌ಲೀ ಲಂಡರೆ
 ರಾಮಾಮೇಮಾಗಳಾಗೂ ಹಂಡೆಕೊಗಬಹುದು
 ಎಂದು, ನಾನೂ ಅಪ್ಪೆನೂ ಕುಕ್ಕರಹಳ್ಳಿ ಕೆರೆಯೇರಿ
 ಮೇಲೆ, ಪ್ರೇಮಿಗಳಾಗಿ ಕಟ್ಟಿದ ಲಾಂಡಂಡಲ್ಲಿ
 ಕೂತು, ಅಲೆಗಳನ್ನು ನೇರಿಸುತ್ತ ಸಾವಕಾಶ
 ಉಣಿತ್ತಿದ್ದೇವು. ಅಪ್ಪ ಕೊಳ್ಳಿಯ ತೊಡೆಯನ್ನು
 ತಾನೇ ಬಡಿಸಿಕೊಂಡು ಅಳ್ಳಿರಿ ಹುಟ್ಟಿಸುತ್ತಿದ್ದನು.
 ಪರಸ್ಪರಾಳದಲ್ಲಿ ಮನೆಯೂಟಕ್ಕೆ ಶಿಲ್ಲಿಲ್ಲದ
 ಸ್ಥಾದಿ ನಾವು ಈಗಲೂ ಪ್ರವಾಸದಲ್ಲಿ ಸ್ಥಿರ್ವಾ,
 ಪಾತ್ರ, ಸಿಲಿಂಡರ್ ಒಯ್ಯಿತ್ತೇವೆ. ರಸ್ತೆಬದಿ,
 ಕಡಲಕಿನಾರೆ, ನದಿಪಕ್ಷ ಅಡುತ್ತೇವೆ. ದಪ್ಪಕ್ಕೆ
 ಅನ್ನಕ್ಕೆ ಹುಣಸಿಹುಳಿ ಕಿವುಚಿ, ಮೆಂತೆ ಸಾಸಿವೆ
 ಹುರಿದ ಪುಟ್ಟಾಕ ಕಲುಸ್ತಿದ್ದ ಹುಳ್ಳಿಯನ್ನು ಎಪ್ಪು
 ರುಚಿ ಹೊರಪರಯಣ ಅಡಗೆಯ ರುಚಿಯನ್ನು
 ಮುವುಡಿಸುತ್ತೇವೆ.

ಪ್ರವಾಸಕ್ಕೆ ಹೋದಾಗಲೂ ಆ ಭಾಗದ ಅತ್ಯುತ್ತಮ ಉಪಯೋಗ ಸುವಿವನ್ನು ಅನುಭವಿಸುತ್ತೇನೆ. ಕೆಲವು ಮೀತ್ರರು ಶೈವಪ್ರಾದ ಉಟ್ಟಿಗಳ ಬಗ್ಗೆ ಪಕ್ಕಾ ಮಾಹಿತಿ ಇಟ್ಟಿರುತ್ತಾರೆ. ರಾಜಸ್ಥಾನನ್ನೇ ಹೋದಾಗ ಜೋಡಿಪ್ರಾರ್ಶ ಕೋಟಿಯನ್ನು ನೋಡು ಮುಗಿಸುವಾಗ ಮಧ್ಯಾಷ್ಟ ಒಂದೂವರೆ. ಹೊಟ್ಟೆ ಚೆನ್ನಾಗಿ ಹಿಡಿತ್ತು. ನಟರಾಜ ಖಾದಾಳರ ಪತ್ತಿ ಲತಾರಾಣಿ ಅವರು ಶೈವಪ್ರಾದ ದಾಲ್ಭಾಟಿ ಹೋಡೆಲಿನಲ್ಲಿ ಉಣಿಚೇಕೆಂದು ಬಿರುಬಿಸಿಲಲ್ಲಿ ಅಲೆಸಿದರು. ಅಲೆದ್ದೂ ಸಾರ್ಥಕವಾಯಿತು. ಭಾಟೆ ಎಂದರೆ ತರಿತರಿ ಗೋಧ್ಯಮಾಡಿಯಿಂದ ಮಾಡಿದ ಹಿಟ್ಟನ್ನು ಕಲಿಸಿ, ಕೆಂಡದಲ್ಲಿ ಸುಷ್ಪಿ, ತುಪ್ಪದಲ್ಲಿ ಅಡಿದ ಉಂಡೆಗಳು. ತುಪ್ಪದ ಸವಿಗೆ ಭಾಟಿಯನ್ನು ರವೆಯುಂತೆಯಂತೆ ತಿನ್ನಲು ಹೋದೆ. ಮಾನೀ 'ಹಾಗಲ್' ಎಂದು ಉಂಡೆಯ ಹಂಡಿಯನ್ನು ಒಡೆದು, ಅದರ ಮೇಲೆ ಬೇಕೆಂದು ಅಭಿರ್ವಕಮಾಡಿ ತುಪ್ಪ ಬಿಡಿಸಿದ. ಕಲಿಸಿದ ತಪ್ಪೆ ನಾಟಿ ಹಾಕುವ ಗಡ್ಡೆಯಾಯಿತು. ಪಕ್ಕಾ ಉಣಿನಾಯಿ, ನಿಂಬೆಹೋಜು, ಈರ್ಜಿಜುಕಾರ. ಸ್ನೇಹೆನಿಯೂ ದೇಶದ ಪ್ರವಾಸದ್ವಿಲ್ಲಾಗ ಪ್ರಾಲೋಷ್ಣಿ ಹೋಡೆಲುಗಳನ್ನು ಹಿಗೆಯೇ ಮಾಡಿಕೊಂಡು ಹೋಗುತ್ತಿದ್ದೇವು. ಅಲ್ಲಿ ಸಿಗುತ್ತಿದ್ದ ಘಲಾಫೆಲ್ ಉಟ್ಟಿ ನಮಗೆ ಬಹಳ ಇಟ್ಟವಾಗಿತ್ತು. ಹಾಳ್ಯಂ. ಸಲಾದು, ಕರಿದ ವಡೆ, ಕ್ರಿಮುಗಳನ್ನು ಗೋಧ್ಯ ಜಪಾತಿಯಿಲ್ಲಿ ರೋಲ್ ಮಾಡುವ ಘಲಾಫೆಲನ್ನು ಬಿಡಿಯಲ್ಲಿ ಓಡಾಡುತ್ತ ತಿನ್ನವುದರಿಲ್ಲ ಹೆಚ್ಚಿನ ಮಜಾ ಇದೆ. ಹೋಸಹೋಸ ದೇಣೆ ಉಟ್ಟಿಗಳನ್ನು ಮುದುಪಡುವ ಮುಖ್ಯವಲ್ಲ, ಅವನು ನೀವ ತರೀಬೆಗಳನ್ನು ಕಲಿಯಬೇಕು.

ବାଣୀରେ କୁଳିତ୍ତାନ୍ତିରେ ପାଇଲା ଏହାରେ
ବାଣୀରେ ଅନେକ ସୁଖିଗଲ୍ଲି ଭୋଜନ ଦେଇଲା
ମୁଖରୁ ଡାଂଦୁ ଅଦରଲ୍ଲା ଦୁଇଦୁ
ହସିଦୁ ଅଷ୍ଟୁ ଦୋଂଦିଗେ ଇଷ୍ଟ୍ଵାଦ ଭୋଜନ
ସମୟିବାଗ, ମାନପଜନ୍ମ ଦେଇଦୁ, ଇଦନ୍ତୁ
ହାନି ମାତରେ ଆଶମ୍ଭ୍ଵ ନିଦାଦାଗି ବଦୁକବେଳୁ
ଅନିଶ୍ଚତ ଦେ.

ಪ್ರತಿಕ್ರಿಯೆ: feedback@sudha.co.in